



# BRUHAT BENGALURU MAHANAGARA PALIKE

Office of  
The Deputy Conservator of Forests,  
Bruhat Bengaluru Mahanagara Palike,  
N R Square, Annex Building - 3, Bengaluru.

No. DCF/PR.-487 /2024-25/

Date: 10.06.2024

## PUBLIC NOTICE

This is to bring to the notice of the Citizens of Bengaluru that the Executive Engineer, WWM-Project-Hebbal & Arkavathy Valley, BWSSB, Bengaluru, has submitted an application to the undersigned for removal of trees standing at the for Work, Design and Construction of new 60 MLD Capacity STP based on IFAS process technology in lieu of existing 60 MLD STP and 40 MLD ISPS at Hennur along with Raising Main including Operation & Maintenance of Constructed facilities for 5 years on Turnkey basis. The details are given below:

<b>Name of the project</b>	Work, Design and Construction of new 60 MLD Capacity STP based on IFAS process technology in lieu of existing 60 MLD STP and 40 MLD ISPS at Hennur along with Raising Main including Operation & Maintenance of Constructed facilities for 5 years on Turnkey basis			
<b>Name of the Agency</b>	Bangalore Water Supply and Sewerage Board (BWSSB), WVN-O-H & A Valley, Bengaluru			
<b>Purpose for removal of trees</b>	The trees are standing at Hebbal within the project area for Work, Design and Construction of new 60 MLD Capacity STP based on IFAS process technology in lieu of existing 60 MLD STP and 40 MLD ISPS at Hennur along with Raising Main including Operation & Maintenance of Constructed facilities for 5 years on Turnkey basis.			
<b>Description of the area with clear demarcation of boundaries or with GPS coordinates</b>	<b>Boundary</b>	<b>Latitude (N)</b>	<b>Longitude (E)</b>	<b>Location</b> Office premises of Executive Engineer, BWSSB, WWM-Project-Hebbal & Arkavathy Valley at Sy. No. 17/1A, 17/2A, Opp. Nagavara Lake, BDA Outer Ring Road, , Bengaluru
	1	13.0429263	77.6038079	
	2	13.0419251	77.6054377	
	3	13.0411876	77.6052144	
	4	13.0413068	77.6035846	
<b>Enumeration of trees</b> Total no. of trees standing in the project area	83 Nos (Annexure-1)	Description of trees, species, location, area, etc., are uploaded in the website of BBMP for information of all. ( <a href="http://www.bbmp.gov.in">www.bbmp.gov.in</a> )		
Total no. of trees proposed to be removed	83 Nos (Annexure-1)			
<b>Mode of communication of comments</b> (Public can send their comments either by E-mail / Post / Hand)	<b>Address:</b> a. The Deputy Conservator of Forests & Tree Officer, BBMP, N.R Square, Bangalore- 560 002. E-mail id: <a href="mailto:dcfbmp12@gmail.com">dcfbmp12@gmail.com</a> b. The EE, RID, RR Nagar Zone, BBMP, Bengaluru E-mail id: <a href="mailto:eewwmp-hav@bwssb.gov.in">eewwmp-hav@bwssb.gov.in</a> * * Comments communicated directly to EE, BWSSB, should also be marked a copy to the Tree-Officer/DCF, BBMP			
<b>Deadline for filing objections</b>	Ten (10) days from the date of publication of this Notification in Newspaper * <b>Objections/Comments/Suggestions should be relevant and specific to the project</b>			

In view of the above, the suggestions/objections/comments are invited from citizens under Section 8 (3) (vii) of the Karnataka Preservation of Tree Act, 1976.

**Tree Officer &  
Deputy Conservator of Forests,  
BBMP, Bengaluru**



# ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಅರಣ್ಯ ಕ್ಷೇತ್ರ,  
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಅನೆಕ್ಸ್ ಜಿಲ್ಲೆ - 3, ಎನ್. ಆರ್. ವೃತ್ತ, ಬೆಂಗಳೂರು-560 002.

ಸಂಖ್ಯೆ: ಉಸಂ/ಪಿಆರ್/ 487 /2024-25

ದಿನಾಂಕ: 10.06.2024

## ಸಾರ್ವಜನಿಕ ಪ್ರಕಟಣೆ

ಈ ಮೂಲಕ ಬೆಂಗಳೂರು ಮಹಾನಗರ ಮತ್ತು ಸುತ್ತಮುತ್ತಲಿನ ಸಮಸ್ತ ನಾಗರಿಕರ ಗಮನಕ್ಕೆ ತರಬಯಿಸುತ್ತಿರುವುದೇನೆಂದರೆ, ಕಾರ್ಯಪಾಲಕ ಅಭಿಯಂತರರು, (WWN - O - H & A Valley), ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು, ಇವರು ತಮ್ಮ ಕಛೇರಿ ಆವರಣದಲ್ಲಿ, "Work, Design and Construction of new 60 MLD Capacity STP based on IFAS process technology in lieu of existing 60 MLD STP and 40 MLD ISPS at Hennur along with Raising Main including Operation & Maintenance of Constructed facilities for 5 years on Turnkey basis" ಕಾಮಗಾರಿಗೆ ಅಡ್ಡ ಬರುತ್ತಿರುವ ಮರಗಳ ತೆರವಿಗಾಗಿ ಮನವಿ ಸಲ್ಲಿಸಿರುವ ವಿವರಗಳು ಈ ಕೆಳಕಂಡಂತಿರುತ್ತವೆ:

ಯೋಜನೆಯ ಹೆಸರು	Work, Design and Construction of new 60 MLD Capacity STP based on IFAS process technology in lieu of existing 60 MLD STP and 40 MLD ISPS at Hennur along with Raising Main including Operation & Maintenance of Constructed facilities for 5 years on Turnkey basis.			
ಎಜೆನ್ಸಿಯ ಹೆಸರು	ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು			
ಮರ ತೆರವುಗೊಳಿಸುವ ಉದ್ದೇಶ	ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಯೋಜನೆಯ "Work, Design and Construction of new 60 MLD Capacity STP based on IFAS process technology in lieu of existing 60 MLD STP and 40 MLD ISPS at Hennur along with Raising Main including Operation & Maintenance of Constructed facilities for 5 years on Turnkey basis" ಕಾಮಗಾರಿಗೆ ಅಡ್ಡ ಬರುತ್ತಿರುವ ಮರಗಳು			
ಯೋಜನಾ ಪ್ರದೇಶದ ನಿರ್ದೇಶಾಂಕಗಳು	<b>Boundary</b>	<b>Latitude (N)</b>	<b>Longitude (E)</b>	<b>Location</b>
	1	13.0429263	77.6038079	ಕಾರ್ಯಪಾಲಕ ಅಭಿಯಂತರ ರವರ ಕಛೇರಿ ಆವರಣದಲ್ಲಿ, (WWN - O - H & A Valley) ಸ.ನಂ. 17/1ಎ, 17/2ಎ, ನಾಗವಾರ ಕೆರೆ ಎದುರು, ಬಿಡಿಎ ಹೊರ ಪರ್ತುಲ ರಸ್ತೆ, ಬೆಂಗಳೂರು
	2	13.0419251	77.6054377	
	3	13.0411876	77.6052144	
	4	13.0413068	77.6035846	
ಯೋಜನಾ ಪ್ರದೇಶದಲ್ಲಿ ಪ್ರಸ್ತುತ ಇರುವ ಮರಗಳು	83 No's (Annexure-1)		ಮರಗಳ ಜಾತಿ, ಅಳತೆಪಟ್ಟಿ ಹಾಗೂ ಮರಗಳಿರುವ ಜಾಗಗಳ ವಿವರಗಳನ್ನು ಬಿಬಿಎಂಪಿ ವೆಬ್ ಸೈಟ್ ನಲ್ಲಿ ಮಾಹಿತಿಗಾಗಿ ಒದಗಿಸಲಾಗಿದೆ. ( <a href="http://www.bbmp.gov.in">www.bbmp.gov.in</a> )	
ಯೋಜನಾ ಪ್ರದೇಶದಲ್ಲಿ ತೆರವುಗೊಳಿಸಬೇಕಾದ ಮರಗಳು	83 No's (Annexure-1)			
ಆಕ್ಷೇಪಣೆಗಳನ್ನು ಸಲ್ಲಿಸುವ ವಿಧಾನ (ಸಾರ್ವಜನಿಕರು ನೇರವಾಗಿ/ಇ-ಮೇಲ್/ಅಂಚೆ ಮುಖಾಂತರ ಈ ಕೆಳ ಸಹಿದಾರರ ಕಛೇರಿಗೆ ಸಲ್ಲಿಸಬಹುದು)	<p>ವಿಳಾಸ: 1. ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಿಬಿಎಂಪಿ, ಎನ್.ಆರ್. ಸ್ಟೇಷನ್, ಬೆಂಗಳೂರು - 560 002. Email ID: <a href="mailto:dcfbbmp12@gmail.com">dcfbbmp12@gmail.com</a></p> <p>2. ಗ್ರೂಪ್ ಕ್ಯಾಪ್ಟನ್, ವಾಯು ಪಡೆ, ಜಾಲಹಳ್ಳಿ, ಬೆಂಗಳೂರು Email ID: <a href="mailto:eewwmp-hav@bwssb.gov.in">eewwmp-hav@bwssb.gov.in</a> *</p> <p>* ಆಕ್ಷೇಪಣೆಗಳನ್ನು ಕಾ.ಅ, ಬೆನೀಸುಖಮಂ ರವರಿಗೆ ಸಲ್ಲಿಸಿದ್ದಲ್ಲಿ, ಅದರ ಪ್ರತಿಯನ್ನು DCF, BBMP ರವರಿಗೂ ಸಲ್ಲಿಸತಕ್ಕದ್ದು</p>			
ಆಕ್ಷೇಪಣೆಗಳನ್ನು ಸಲ್ಲಿಸಬೇಕಾದ ಅವಧಿ	ಈ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 10 ದಿನಗಳೊಳಗಾಗಿ ಸಲ್ಲಿಸತಕ್ಕದ್ದು ಸೂಚನೆ: ಆಕ್ಷೇಪಣೆಗಳು ಪ್ರಸ್ತಾವಿತ ಯೋಜನೆಗೆ ಮಾತ್ರ ಸಂಬಂಧಿಸಿರಬೇಕು.			

ಮೇಲ್ಕಂಡ ಪ್ರದೇಶದಲ್ಲಿನ ಮರಗಳನ್ನು ತೆರವುಗೊಳಿಸುವ ಸಂಬಂಧ ಸಾರ್ವಜನಿಕರ ಆಕ್ಷೇಪಣೆ/ಸಲಹೆಗಳಿದ್ದಲ್ಲಿ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯಿದೆ 1976 ಸೆಕ್ಷನ್ 8 (3) (vii) ಪ್ರಕಾರ ಸಲಹೆ - ಸೂಚನೆಗಳನ್ನು ನೀಡಲು ಆಹ್ವಾನಿಸಲಾಗಿದೆ.

ವೃಕ್ಷ ಅಧಿಕಾರಿ,  
ಉಪ ಅರಣ್ಯ ಸಂರಕ್ಷಣಾಧಿಕಾರಿ  
ಬಿಬಿಎಂಪಿ, ಬೆಂಗಳೂರು



## Bangalore Water Supply and Sewerage Board

Office of the Executive Engineer, (WWM-Project) Hebbal & Arkavathi Valley Division,  
Opp. Nagavara Lake, BDA Outer Ring Road, Bengaluru- 560024

No. BWSSB/EE (WWM-P-H&AV)/PB/874/2023-24

DT: 17/01/2024

To,

Deputy Conservator of Forest,  
Bruhat Bangalore Mahanagara Palike,  
N.R Square, Annex-3 Building,  
Bengaluru-560001

7619626888 ABC

Sir,

Sund Kumar

**Sub:** Work Design and Construction of new 60 MLD Capacity STP based on IFAS process technology in lieu of existing 60 MLD STP at Hebbal, Bangalore and 40 MLD ISPS at Hennur along with Raising Main Including Operation & Maintenance of Constructed Facilities for 5 Years on Turnkey basis.. - **Regarding Tree Cutting Permission.**

**Ref:** BWSSB/EIC/ACE(WWM-P-W)/DCE(WWM-E&W)/TA-2/9611/2022-23

Dt.24.03.2023

\*\*\*\*\*

Hon'ble National Green Tribunal vide OA No. 1069/2018 Dt: 30.04.2019 under Section 18 (1) (b) of the Water (Prevention and Control of Pollution) Act, 1974 requiring the SPCBs to make it mandatory for local bodies to set up sewerage systems for treatment and disposal of sewage, to meet the prescribed standards. Further, all the existing STPs as well as the STPs to be designed and constructed should satisfy the revised standards and should be able to achieve more stringent norms, if prescribed in future. The STP's shall be constructed and upgraded to ensure, that it meets the prescribed values, which are as follows:-

Sl. No	Parameters	NGT prescribed parameters
01	pH	6.5-9
02	BOD,(mg/l)	<10
03	COD,(mg/l)	<50
04	TSS,(mg/l)	<10
05	NH4-N,(mg/l)	<5
06	N-total,(mg/l)	<10
07	PO4-P,(mg/l)	<1
08	Fecal Coliform (100 MPN/100 ml)	<100

Since, the existing 60 MLD STP at Hebbal has not been designed to meet the prescribed standards of Hon'ble NGT, it is very much essential to upgrade the sewage treatment plant to that

ಉಪ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿ  
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  
ಸಂಖ್ಯೆ.....479  
ದಿನಾಂಕ.....19/11/24

Rfo  
Eact  
for necessary  
actm

scope. In this perspective, BWSSB have initiated the effort to Design and Construction of new 60 MLD Capacity STP based on IFAS process technology in lieu of existing 60 MLD STP at Hebbal and accordingly, tenders were invited globally through e-procurement portal and awarded to the firm M/s. KBR Infratech Ltd., and M/s. Ayyappa infra Projects Pvt Ltd., (JV) vide above cited reference.

The above work is to be executed in place of existing 60 MLD STP after demolition of existing 60 MLD STP . Plant lay out was approved by competent authority to execute above work by considering the fact to avoid the tree cutting as much as possible. However , as per the approved plant layout the 98 trees are present like Teak wood, Occeaia ,Fig tree,Jungle trees etc. The details of tress enclosed along with this letter.

Hence, it is hereby requested to accord approval for tree cutting at the earliest for executing above work to meet Hon'ble National Green Tribunal prescribed standards for treated water.

Thanking you,

Yours faithfully,



Executive Engineer

(WWM-P-H&A Valley), BWSSB

Opp. Nagavara Lake, BDA Outer Ring Road,

Bengaluru – 560024

Encl:1. List of tress.

2.Approved plan.

Copy Submitted to:

1. ACE(WWM-Project-West) for kind information.
2. AEE (WWM-STP-H&A.V-1) for information and necessary action.
3. M/s. KBR Infratech Ltd., and M/s. Ayyappa infra Projects Pvt Ltd., (JV) for information and necessary action.
4. Office Copy.



**Project: Design, and construction of New 60 MLD capacity STP based on IFAS Process Technology in Lieu of existing 60 MLD STP at Hebbal and 40 MLD ISPS at Hennur along with Raising Main Including Operation & Maintenance of Constructed facilities for 5 year on Turnkey basis**

**Client: BANGLORE WATER SUPPLY AND SEWERAGE BOARD**

**Consultant: NJS ENGINEERS INDIA PVT LTD**

**CONTRACTOR : KBR-AIPPL-JV.**

TREES NAME								
BUILDING Name	BUILDING NOS	FIG TREE	AMARIND TRE	FEAK TRE	PEEPAL TRE	UNGEL TRE	RACAKILY TRE	
Anaerobic tank , Anoxic Tank	11 , 11A	1		40	1			
ROAD	ROAD			4				
Process Blower Room , Alum Storage Buliding	31 & 32			1		4	21	
Secondary Sludge PH	24		1					
Secondary Clarifier	16					12		
Chemical Building	40 , 34		1			2	1	
Chlorine Scrubber Area	34/27 Road		2					
CCT	20					6		
ROAD	Road				1			
		1	4	45	2	24	22	
<b>Total</b>								<b>98</b>



ಕಾರ್ಯನಿರ್ವಾಹಕ ಅಭಿಯಂತರರು (ಶ್ಯಾನೀನಿ-ಯೋಜನೆ-ಹೆಚ್ಚು ಮತ್ತು ಅರ್ಕಾವತಿ ವ್ಯಾಲಿ)  
ಬೆಂಗಳೂರು ಜಲಮಂಡಳಿ.

ಕಟ್ಟಡದ/ನಕ್ಷೆಯ ಒಳಭಾಗದಲ್ಲಿ ಬರುವ ಮರಗಳ ಎಣಿಕೆ ಪಟ್ಟಿ ಈ ಕೆಳಕಂಡಂತೆ ಇರುತ್ತದೆ.

ಹೆಚ್ಚು 60 ದ.ಲ.ಲೀ ಸಾಮರ್ಥ್ಯದ ಎಸ್.ಟಿ.ಪಿ

ಮರಗಳ ವಿವರಗಳು

ಕ್ರಮ ಸಂ	ಮರದ ಸಂ.	ಮರದ ವಿಧ	ಮರದ ದಪ್ಪ	ಮರದ ಎತ್ತರ	ಅಂದಾಜು ಮರದ ತೂಕ
1	1	ತೇಗದ ಮರ	1.18 ಮೀ	2 ಮೀ	40
2	2	ತೇಗದ ಮರ	0.8 ಮೀ	4 ಮೀ	50
3	3	ತೇಗದ ಮರ	0.066 ಮೀ	4 ಮೀ	40
4	4	ತೇಗದ ಮರ	0.83 ಮೀ	5 ಮೀಟರ್	60
5	5	ತೇಗದ ಮರ	1 ಮೀ	0.45 ಮೀ	40
6	6	ತೇಗದ ಮರ	0.97 ಮೀ	6 ಮೀಟರ್	40
7	7	ತೇಗದ ಮರ	0.84 ಮೀ	5 ಮೀಟರ್	30
8	8	ತೇಗದ ಮರ	1.04 ಮೀ	2 ಮೀ	35
9	9	ತೇಗದ ಮರ	0.52 ಮೀ	6 ಮೀಟರ್	30
10	10	ತೇಗದ ಮರ	0.74 ಮೀ	5 ಮೀಟರ್	35
11	11	ತೇಗದ ಮರ	0.7 ಮೀ	3 ಮೀ	35
12	12	ತೇಗದ ಮರ	0.79 ಮೀ	4.5 ಮೀ	35
13	13	ತೇಗದ ಮರ	0.6 ಮೀ	4 ಮೀ	25
14	14	ತೇಗದ ಮರ	0.6 ಮೀ	4.5 ಮೀ	30
15	15	ತೇಗದ ಮರ	0.8 ಮೀ	5 ಮೀಟರ್	35
16	16	ತೇಗದ ಮರ	0.85 ಮೀ	5 ಮೀಟರ್	35
17	17	ತೇಗದ ಮರ	0.84 ಮೀ	6 ಮೀಟರ್	40
18	18	ತೇಗದ ಮರ	0.45 ಮೀ	4 ಮೀ	25
19	19	ತೇಗದ ಮರ	0.83 ಮೀ	3.5 ಮೀ	32
20	20	ತೇಗದ ಮರ	0.68 ಮೀ	2 ಮೀ	35
21	21	ತೇಗದ ಮರ	0.52 ಮೀ	2 ಮೀ	30
22	22	ತೇಗದ ಮರ	0.79 ಮೀ	3 ಮೀ	30
23	23	ತೇಗದ ಮರ	1.12 ಮೀ	4.5 ಮೀ	35
24	24	ತೇಗದ ಮರ	0.73 ಮೀ	6.2 ಮೀ	50
25	24 ಎ.	ತೇಗದ ಮರ	0.83 ಮೀ	6 ಮೀಟರ್	35
26	25	ತೇಗದ ಮರ	0.85 ಮೀ	4.5 ಮೀ	35
27	26	ತೇಗದ ಮರ	0.93 ಮೀ	6 ಮೀಟರ್	40
28	27	ತೇಗದ ಮರ	0.58 ಮೀ	2 ಮೀ	25
29	28	ತೇಗದ ಮರ	0.84 ಮೀ	3 ಮೀ	30

V. S. R.

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು

(ಶ್ಯಾನೀನಿ-ಯೋಜನೆ)ಹೆಚ್ಚು & ಅರ್ಕಾವತಿ ವ್ಯಾಲಿ-2 ಉಪವಿಭಾಗ

ಬೆಂ.ಜಿ.ಮಂ.

30	29	ತೇಗದ ಮರ	1.03 ಮೀ	3 ಮೀ	90
31	30	ತೇಗದ ಮರ	0.96 ಮೀ	4 ಮೀ	45
32	31	ತೇಗದ ಮರ	0.63 ಮೀ	3 ಮೀ	35
33	32	ತೇಗದ ಮರ	0.84 ಮೀ	5.5 ಮೀ	40
34	32 ಎ.	ತೇಗದ ಮರ	0.85 ಮೀ	6 ಮೀಟರ್	40
35	33	ತೇಗದ ಮರ	0.83 ಮೀ	4.5 ಮೀ	34
36	34	ತೇಗದ ಮರ	0.78 ಮೀ	4 ಮೀ	35
37	35	ತೇಗದ ಮರ	0.84 ಮೀ	4 ಮೀ	30
38	36	ತೇಗದ ಮರ	0.93 ಮೀ	4 ಮೀ	35
39	37	ತೇಗದ ಮರ	0.73 ಮೀ	6 ಮೀಟರ್	35
40	38	ತೇಗದ ಮರ	0.45 ಮೀ	2 ಮೀ	25
41	39	ತೇಗದ ಮರ	0.61 ಮೀ	4 ಮೀ	35
42	40	ತೇಗದ ಮರ	0.45 ಮೀ	3 ಮೀ	30
43	41	ತೇಗದ ಮರ	0.69 ಮೀ	3.5 ಮೀ	35
44	42	ತೇಗದ ಮರ	0.79 ಮೀ	3.6 ಮೀ	30
45	43	ತೇಗದ ಮರ	0.72 ಮೀ	2 ಮೀ	25
46	44	ತೇಗದ ಮರ	0.66 ಮೀ	2 ಮೀ	30
47	45	ತೇಗದ ಮರ	0.79 ಮೀ	3.5 ಮೀ	35
48	46	ತೇಗದ ಮರ	0.6 ಮೀ	4 ಮೀ	35
49	47	ಹುಣಸೆ ಮರ	1 ಮೀ	2 ಮೀ	850
50	48	ರಾಗ್ಗಿ	3.4 ಮೀ	1.5 ಮೀ	
51	48 ಎ.	ರಾಗ್ಗಿ	0.98 ಮೀ	5 ಮೀಟರ್	350
52	48 ಬಿ.	ರಾಗ್ಗಿ	1.48 ಮೀ	3 ಮೀ	415
53	48 ಸಿ.	ರಾಗ್ಗಿ	0.67 ಮೀ	2 ಮೀ	212
54	49	ಹಾಥಿ	3.5 ಮೀ	2 ಮೀ	
55	49 ಎ.	ಹಾಥಿ	1.95 ಮೀ	5 ಮೀಟರ್	185
56	49 ಬಿ.	ಹಾಥಿ	1.46 ಮೀ	4 ಮೀ	250
57	50	ಜಂಗಲ್	0.79 ಮೀ	4 ಮೀ	30
58	51	ಗುಲ್ಮೋರ್	1.46 ಮೀ	2 ಮೀ	35
59	51 ಎ.	ಗುಲ್ಮೋರ್	1.2 ಮೀ	3 ಮೀ	30
60	52	ಗುಲ್ಮೋರ್	1.23 ಮೀ	4 ಮೀ	35
61	53	ಗುಲ್ಮೋರ್	1.45 ಮೀ	3 ಮೀ	35
62	53 ಎ.	ಗುಲ್ಮೋರ್	1.15 ಮೀ	3 ಮೀ	25
63	54	ಜಂಗಲ್	0.8 ಮೀ	5 ಮೀಟರ್	35
64	55	ಜಂಗಲ್	1.32 ಮೀ	6 ಮೀಟರ್	45
65	56	ಜಂಗಲ್	0.6 ಮೀ	4 ಮೀ	40

V. SIK

ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳು

(ಜ್ಯೂನಿಯರ್-ಹಿರಿಯರನ್ನು ಹೊಂದಿಟ್ಟು & ಆರಾಧನೆ ಪ್ಯಾಲೆ-2 ಕಡೆಗೆ)

ನಿರೀಕ್ಷಿಸಿ.




66	56 ಎ.	ಜಂಗಲ್	0.55 ಮೀ	4ಮೀ	35
67	57	ಜಂಗಲ್	0.72 ಮೀ	5 ಮೀಟರ್	30
68	58	ಸೀಮಸಂತ	0.58 ಮೀ	4 ಮೀ	25
69	58 ಎ.	ಸೀಮಸಂತ	0.6 ಮೀ	4 ಮೀ	30
70	59	ಸೀಮಸಂತ	1.2 ಮೀ	2.5 ಮೀ	40
71	60	ಸೀಮಸಂತ	0.9 ಮೀ	2.5 ಮೀ	25
72	61	ಸೀಮಸಂತ	0.98 ಮೀ	3 ಮೀ	35
73	61 ಎ.	ಸೀಮಸಂತ	0.7 ಮೀ	4 ಮೀ	40
74	61 ಬಿ.	ಸೀಮಸಂತ	0.52 ಮೀ	4 ಮೀ	38
75	62	ಗುಲ್ಮೋರ್	1.1 ಮೀ	3 ಮೀ	45
76	63	ಗುಲ್ಮೋರ್	0.8 ಮೀ	3 ಮೀ	30
77	64	ಗುಲ್ಮೋರ್	1.45 ಮೀ	3 ಮೀ	35
78	64 ಎ.	ಗುಲ್ಮೋರ್	1 ಮೀ	4ಮೀ	40
79	65	ಗುಲ್ಮೋರ್	0.65 ಮೀ	3 ಮೀ	30
80	66	ಜಂಗಲ್	1.1 ಮೀ	4 ಮೀ	40
81	67	ಹುಣಸೆ ಮರ	2.7 ಮೀ	4ಮೀ	450
82	68	ಗುಲ್ಮೋರ್	2 ಮೀ	1.5 ಮೀ	30
83	68 ಎ.	ಗುಲ್ಮೋರ್	0.95 ಮೀ	3 ಮೀ	35
84	68 ಬಿ.	ಗುಲ್ಮೋರ್	1 ಮೀ	3 ಮೀ	30
85	68 ಸಿ.	ಗುಲ್ಮೋರ್	1.05 ಮೀ	3 ಮೀ	35
86	69	ಜಂಗಲ್	1 ಮೀ	1.5 ಮೀ	30
87	70	ಗುಲ್ಮೋರ್	0.45 ಮೀ	1 ಮೀ	10
88	71	ಗುಲ್ಮೋರ್	0.45 ಮೀ	1.2 ಮೀ	25
89	72	ಗುಲ್ಮೋರ್	1.1 ಮೀ	4 ಮೀ	40
90	72 ಎ.	ಗುಲ್ಮೋರ್	1 ಮೀ	3 ಮೀ	35
91	73	ಗುಲ್ಮೋರ್	2.2 ಮೀ	2.5 ಮೀ	45
92	74	ಸೀಮಸಂತ	2.1 ಮೀ	4 ಮೀ	45
93	75	ಸೀಮಸಂತ	0.6 ಮೀ	3 ಮೀ	30
94	76	ಸೀಮಸಂತ	0.62 ಮೀ	3 ಮೀ	35
95	77	ಗುಲ್ಮೋರ್	1.6 ಮೀ	4ಮೀ	40
96	78	ಗುಲ್ಮೋರ್	1.1 ಮೀ	3 ಮೀ	30
97	79	ರಾಗಿ	2.9 ಮೀ	4 ಮೀ	247
98	80	ಜಂಗಲ್	1.2 ಮೀ	1 ಮೀ	25
99	81	ಹುಣಸೆ ಮರ	1.65 ಮೀ	4 ಮೀ	400
100	82	ಹುಣಸೆ ಮರ	1 ಮೀ	2.45 ಮೀ	350
101	83	ಹುಣಸೆ ಮರ	0.9 ಮೀ	2.45 ಮೀ	300

V. 21

ಸಹಾಯಕ ಕಾರ್ಯನಿರ್ವಾಹಕ ಅಧ್ಯಯನಾಧಿಕಾರಿ

(ತಾ.ನಿ.ನಿ-ಬೆಂಗಳೂರು) ಹೆಚ್.ಎಚ್. & ಉಪವಿಭಾಗ-2, ಬೆಂಗಳೂರು

 ಬೆಂಗಳೂರು

E-13.042925 MS PIPE  
N-# 6038079

B-13.013068  
N-# 6035097


B18  
B19  
782400

78200

32600

E-13.041876  
N-# 6052144

E-13.0419251  
N-# 71.6054877



Grave Yard  
Acres=0 Guntas=27.48